

ಸಾಕ್ಷಿಯನ್ನು ಕರೆಯಿಸಿ ಪ್ರಮಾಣೀಕರಿಸಲಾಯಿತು. ದಿನಾಂಕ: 20.03.2024.

ಮುಂದುವರೆದ ಪಾಟೀ ಸವಾಲು: 13 ನೇ ಪ್ರತಿವಾದಿ ಪರ ಶ್ರೀ ಬಿ.ಎ.ಡಿ. ವಕೀಲರಿಂದ:

1 ಮತ್ತು 13 ನೇ ಪ್ರತಿವಾದಿಯರ ಮಧ್ಯೆ ಇರುವ ಸಂಬಂಧ ಏನು ಎಂದರೆ, ಸಾಕ್ಷಿ ಅವರು ದೂರದ ಸಂಬಂಧಿ ಇರಬಹುದು ಎಂದು ನುಡಿಯುತ್ತಾರೆ. 13 ನೇ ಪ್ರತಿವಾದಿ ದಿ: 14.11.2011 ರಂದು ನ್ಯಾಯಾಂಗ ಸರ್ಕಾರ ಸಂಘ ಸೊಸೈಟಿ ರವರಿಂದ ರೂ.1,69,350/- ಗಳನ್ನು ಸಾಲ ಪಡೆದುಕೊಂಡ ಬಗ್ಗೆ ನಾನು ಪರಿಶೀಲನೆ ಮಾಡಿಲ್ಲ, ಅದು ನನಗೆ ಗೊತ್ತಿಲ್ಲ. ದಿ: 15.05.2011 ರಂದು ಕೋಕಿಲಂ ಪಾಡು ಗ್ರಾಮದಲ್ಲಿ ಓನಿಲ್ಲ ಕಾರ್ಯಕ್ರಮ ಮಾಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ತದನಂತರ 13 ನೇ ಪ್ರತಿವಾದಿ ರೂ.60,000/- ನಗದು ಹಣ ಮತ್ತು ರೂ.90,000/- ಚೆಕ್ ಮುಖಾಂತರ ಮೃತ ರಾಮಬಾಬು ಮ್ಯಾನೇಜರ್‌ಗೆ ಕೊಟ್ಟ ಬಗ್ಗೆ ನನಗೆ ಗೊತ್ತಿಲ್ಲ.

ದಿ: 20.05.2011 ರಂದು 13 ನೇ ಪ್ರತಿವಾದಿ ಲಕ್ಷ್ಮೀವೆಂಕಟರಮಣ ಚಿಟ್‌ ಫಂಡ್‌ದಲ್ಲಿ ತನ್ನ ಖಾತೆಯ ರೂ.2,50,000/- ಹಣವನ್ನು ಪಡೆದುಕೊಂಡು ಖಾತೆ ಮುಕ್ತಾಯಗೊಳಿಸಿದ್ದರ ಬಗ್ಗೆ ನಾನು ಪರಿಶೀಲನೆ ಮಾಡಿಲ್ಲ, ಅದು ನನಗೆ ಗೊತ್ತಿಲ್ಲ. ಅದೇ ರೀತಿ ದಿ: 07.06.2011 ರಂದು ರೂ.2,50,000/- ಹಣವನ್ನು ರಾಮಬಾಬು ಎಸ್‌ಬಿ ಖಾತೆಗೆ ಚೆಕ್ ಮುಖಾಂತರ ವರ್ಗಾವಣೆ ಮಾಡಿದ್ದು ನನಗೆ ಗೊತ್ತಿಲ್ಲ, ಅದು ಅವರ ವೈಯಕ್ತಿಕ ವ್ಯವಹಾರ ಆಗಿರುತ್ತದೆ. ದಿ: 21.05.2012 ರಂದು 13 ನೇ ಪ್ರತಿವಾದಿ ರೂ.4,00,000/- ಹಣವನ್ನು ತನ್ನ ಹೆಂಡತಿ ಖಾತೆಯಿಂದ ಪಡೆದುಕೊಂಡ ವಿಷಯವನ್ನು ನಾನು ಪರಿಶೀಲನೆ ಮಾಡಿಲ್ಲ ಅದು ನನಗೆ ಗೊತ್ತಿಲ್ಲ.

ದಿ: 09.06.2012 ರಂದು 13 ನೇ ಪ್ರತಿವಾದಿ ಮೃತ ರಾಮಬಾಬು ರವರ ಮನೆಗೆ ಬೇಟಿ ನೀಡಿ ತಾನು ಕೊಟ್ಟ ಸಾಲದ ಹಣವನ್ನು ಮರಳಿ ಕೊಡುವಂತೆ ಕೇಳಿದ್ದರಿಂದ ಬಗ್ಗೆ ನನಗೆ ಗೊತ್ತಿಲ್ಲ. ದಿ: 09.07.2012 ರಂದು 13 ನೇ ಪ್ರತಿವಾದಿ ಯಂಪ್ಲಾಯ್ ಕ್ರಿಡಿಟ್ ಕೋ-ಆಪರೇಟಿವ್ ಸೊಸೈಟಿ ಜಬಲ್‌ಪುರ ರವರಿಂದ ರೂ.1,76,600/-ಗಳನ್ನು ಸಾಲ ಪಡೆದುಕೊಂಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ದಿ: 17.07.2012 ರಂದು 13 ನೇ ಪ್ರತಿವಾದಿ ತನ್ನ ಹೆಂಡತಿಯ ಎಸ್‌ಬಿ ಖಾತೆ ಮುಖಾಂತರ ರೂ.1,23,000/- ಗಳನ್ನು ಮೃತ ರಾಮಬಾಬು ಖಾತೆಗೆ ವರ್ಗಾವಣೆ ಮಾಡಿದ್ದರ ಬಗ್ಗೆ ನಾನು ಪರಿಶೀಲಿಸಿಲ್ಲ. ಅದೇ ರೀತಿ ರೂ.3,00,000/- ಹಣವನ್ನು ಕೂಡಾ 13 ನೇ ಪ್ರತಿವಾದಿ ಚೆಕ್ ಮುಖಾಂತರ ಮೃತ ರಾಮಬಾಬು ರವರಿಗೆ ಹಣ ಕೊಟ್ಟ ಬಗ್ಗೆ ನಾನು ಪರಿಶೀಲನೆ ಮಾಡಿಲ್ಲ, ಅದು ಅವರ ವೈಯಕ್ತಿಕ ವ್ಯವಹಾರ.

ಮೃತ ರಾಮಬಾಬು ರೂ.83,700/- ಗಳನ್ನು ತಿರುಊರು ಬ್ಯಾಂಕ್‌ನಿಂದ 13 ನೇ ಪ್ರತಿವಾದಿ ಖಾತೆಗೆ ಹಣ ಠೇವಣಿ ಮಾಡಿದ್ದರ ಬಗ್ಗೆ ನಾನು ಪರಿಶೀಲಿಸಿಲ್ಲ. ದಿ: 22.05.2013 ರಂದು ಮೃತ ರಾಮಬಾಬು ಅಕೌಂಟ್‌ನಿಂದ 13 ನೇ ಪ್ರತಿವಾದಿ ಅಕೌಂಟ್‌ಗೆ ರೂ.7,00,000/- ಹಣ ವರ್ಗಾವಣೆ ಆಗಿದ್ದು ಪರಿಶೀಲಿಸಿರುತ್ತೇನೆ, ಸದರಿ ಹಣ ಒಂದು ಖೊಟ್ಟಿ ಖಾತೆ ತಯಾರು ಮಾಡಿ, ಎರಡು ವ್ಯವಹಾರಗಳನ್ನು ಮಾಡಲಾಗಿರುತ್ತದೆ. ಸದರಿ ರೂ.7,00,000/-ಹಣವನ್ನು ಒಂದು ಖೊಟ್ಟಿ ಆಂತರಿಕ ಖಾತೆಯಿಂದ ತೆಗೆದು ತನ್ನ ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದು, ತದನಂತರ ಸದರಿ ಹಣವನ್ನು 13 ನೇ ಪ್ರತಿವಾದಿಗೆ ತನ್ನ ಸ್ವಂತ ಖಾತೆಯಿಂದ ವರ್ಗಾವಣೆ ಮಾಡಿರುತ್ತಾರೆ, ಸದರಿ ರೂ.7,00,000/- ಹಣ ಬ್ಯಾಂಕಿಗೆ ಸಂಬಂಧಪಟ್ಟಿದ್ದು ಆಗಿರುತ್ತದೆ. ಈ ಬಗ್ಗೆ ನಾನು ಬ್ಯಾಂಕಿನಿಂದ ಯಾವುದೇ

ದಾಖಲೆಯನ್ನು ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ.

ನಮ್ಮ ಬ್ಯಾಂಕಿನವರು ಸದರಿ ಹಣದ ವ್ಯವಹಾರ ಮೋಸದಿಂದ ಆಗಿದ್ದರ ಬಗ್ಗೆ ಗೊತ್ತಾದ ನಂತರ ನಾವು 13ನೇ ಪ್ರತಿವಾದಿಯ ಖಾತೆಯನ್ನು ಹೋಲ್ಡ್ ಮಾಡಿರುತ್ತೇವೆ, ತದನಂತರ 13ನೇ ಪ್ರತಿವಾದಿ ತನ್ನ ಸಾಲವನ್ನು ತಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ, ಸಾಕ್ಷಿ 13ನೇ ಪ್ರತಿವಾದಿ ತನ್ನ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದ, ಆ ಕಾರಣ ಅದನ್ನು ತಿರಿಸುವ ಜವಾಬ್ದಾರಿ ಆತನು ಇರುತ್ತದೆ ಎಂದು ನುಡಿಯುತ್ತಾರೆ. ಸದರಿ ರೂ.7,00,000/- ಹಣವನ್ನು 13ನೇ ಪ್ರತಿವಾದಿಗೆ ತಲುಪಿಲ್ಲ ಎಂದರೆ, ಅದರ ಬಗ್ಗೆ ಪರಿಶೀಲಿಸಿಲ್ಲ, ಪರಿಶೀಲನೆ ಮಾಡಿದ ನಂತರ ಹೇಳುತ್ತೇನೆ ಎಂದು ನುಡಿಯುತ್ತಾರೆ. ಸದರಿ ಮೇಲೆ ಹೇಳಿದ ರೂ.7 ಲಕ್ಷ ಹಣ ಹೊರತುಪಡಿಸಿ ಬೇರೆ ಯಾವುದೇ ರೀತಿ ಮೋಸದ ವ್ಯವಹಾರ ಮೃತ ರಾಮಬಾಬು ಮತ್ತು 13ನೇ ಪ್ರತಿವಾದಿ ಮಧ್ಯೆ ಆಗಿರುವುದಿಲ್ಲ ಎಂದರೆ, ಸಾಕ್ಷಿ ಅದು ನನಗೆ ಗೊತ್ತಿಲ್ಲ ಎಂದು ನುಡಿಯುತ್ತಾರೆ.

ರೂ.7 ಲಕ್ಷ ಹಣದ ವ್ಯವಹಾರ ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳನ್ನು ಮೃತ ರಾಮಬಾಬು ಮತ್ತು 13ನೇ ಪ್ರತಿವಾದಿ ಮಧ್ಯೆ ಆದ ವ್ಯವಹಾರದ ಬಗ್ಗೆ ನಾನು ಹಾಜರುಪಡಿಸಿಲ್ಲ ಎಂದರೆ ಸರಿಯಲ್ಲ. ವಾದಪತ್ರದ 9ನೇ ಖಂಡಿಕೆಯಲ್ಲಿ ಯಾವುದೇ ಆಧಾರ ಇಲ್ಲದೇ ಇದ್ದರೂ ಸುಳ್ಳಾಗಿ ಮೃತ ರಾಮಬಾಬು ಮತ್ತು 13ನೇ ಪ್ರತಿವಾದಿ ಜಂಟಿಯಾಗಿ ಹಣವನ್ನು ಮೋಸತನದಿಂದ ಬಳಸಿಕೊಂಡಿರುತ್ತಾರೆ ಎಂದು ಸುಳ್ಳು ಪ್ರತಿಪಾದಿಸುತ್ತಿದ್ದೇವೆ ಎಂದರೆ ಸರಿಯಲ್ಲ. ನಮ್ಮ ಬ್ಯಾಂಕ್ ಹೇಳಿದ ಹಾಗೇ ಮೃತ ರಾಮಬಾಬು ಮತ್ತು 13ನೇ ಪ್ರತಿವಾದಿ ಮಧ್ಯೆ ಯಾವುದೇ ಮೋಸದ ವ್ಯವಹಾರ ಆಗದೇ

ಇದ್ದರೂ ಕೂಡಾ ಸುಳ್ಳು ಪ್ರತಿಪಾದನೇ ಮಾಡಿ ಸುಳ್ಳು ದಾವೆಯನ್ನು 13 ನೇ ಪ್ರತಿವಾದಿ ವಿರುದ್ಧ ಹಾಕಿರುತ್ತೇವೆ ಎಂದರೆ ಸರಿಯಲ್ಲ.

13 ನೇ ಪ್ರತಿವಾದಿ ಎಂದೂ ಕೂಡಾ ನಮ್ಮ ಬ್ಯಾಂಕ್‌ನ ಹಣವನ್ನು ಮೋಸದಿಂದ ದುರುಪಯೋಗ ಪಡಿಸಿಕೊಂಡಿಲ್ಲ ಎಂದರೆ ಸರಿಯಲ್ಲ. ಆ ಕಾರಣ 13 ನೇ ಪ್ರತಿವಾದಿ ನಮ್ಮ ಬ್ಯಾಂಕಿಗೆ ಯಾವುದೇ ಹಣ ಮರು ಪಾವತಿಸಲು ವೈಯಕ್ತಿಕವಾಗಿ ಜವಾಬ್ದಾರನಾಗಿರುವುದಿಲ್ಲ ಎಂದರೆ ಸರಿಯಲ್ಲ. ಸದರಿ ರೂ.7 ಲಕ್ಷ ಹಣವನ್ನು 13 ನೇ ಪ್ರತಿವಾದಿ ಖಾತೆಯಲ್ಲಿ ಹೊಲ್ಲ ಮಾಡಿದ ಬಗ್ಗೆ ಇವತ್ತಿನವರೆಗೆ ಹಾಗೇ ಇರುವ ಬಗ್ಗೆ ಗೊತ್ತಿದಿಯಾ ಎಂದು ಕೇಳಿದ ಪ್ರಶ್ನೆಗೆ ಸಾಕ್ಷಿ ಆ ನಾನು ದಾಖಲೆ ನೋಡಿ ಹೇಳುತ್ತೇನೆ ಎಂದು ನುಡಿಯುತ್ತಾರೆ.

(ಈ ಹಂತದಲ್ಲಿ 13 ನೇ ಪ್ರತಿವಾದಿ ಪರ ವಕೀಲರು ಮುಂದುವರೆದ ಪಾಟೀ ಸವಾಲು ಮಾಡಲು ಸಮಯ ಕೋರಿದ್ದು, ಸಮಯ ನೀಡಿ ಮುಂದೂಡಲಾಯಿತು.)

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತ ಲೇಖನದಂತೆ ಬೆರಳಚ್ಚು ಮಾಡಲಾಯಿತು.)

ಓ ಹೇ ಕೇ ಸರಿ ಇದೆ

ಹಿರಿಯ ಸಿವಿಲ್ ನ್ಯಾಯಾಧೀಶರು,
ಆಳಂದ.